

**GS-451**

26

100826

IV Semester B.Com. Examination, May/June 2019
 (Repeaters) (2013-14 & onwards)

COMMERCE**4.3 : Advanced Corporate Accounting**

Time : 3 Hours

Max. Marks : 100

Instruction : Answer should be written completely in English or in Kannada.

ವಿಭಾಗ - ಎ/SECTION - A

ಯಾವುದಾದರೂ ಹತ್ತು ಉಪಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಏರಡು ಅಂಕಗಳು.

10x2=20

Answer **any ten** of the following sub-questions. Each sub-question carries **two** marks.

1. (a) ವ್ಯಾಪಾರ ಜವಾಬ್ದಾರಿಗಳಿಗೆ ಏರಡು ಉದಾಹರಣೆಗಳನ್ನು ಕೊಡಿ.

Give any two examples of trade liabilities.

(b) ಅಂತರಿಕ ಪುನರ್ರಚನೆ ಎಂದರೇನು ?

What is meant by internal reconstruction ?

(c) ಸ್ವ-ಇಚ್ಛಾ ಮುಕ್ತಾಯಗೋಳಿಸುವಿಕೆಯ ವಿಧಗಳನ್ನು ಬರೆಯಿರಿ.

State the types of Voluntary winding up.

(d) ಖರೀದಿ ಬೆಲೆ ಎಂದರೇನು ?

What is purchase consideration ?

(e) ವಿಸರ್ವನಾಥಿಕಾರಿ ಎಂದರೆ ಯಾರು ?

Who is a liquidator ?

(f) ಶಾಸನಬಳ್ಳ ಕಾಯ್ದಾರಿಸಿದ ನಿರ್ದಿಯ ಏರಡು ಉದಾಹರಣೆಗಳನ್ನು ತಿಳಿಸಿ.

Mention any two examples of statutory reserves.

(g) ಸುರಕ್ಷಿತ ಲೇಣಿದಾರರು ಎಂದರೆ ಯಾರು ?

Who are secured creditors ?



(h) ಒಂಡವಾಳ ಕಡಿತ ಖಾತೆ ಎಂದರೇನು ?

What is Capital Reduction Account ?

(i) ವಿಲೀನತೆ ಮತ್ತು ಲೀನತೆಗಳಲ್ಲಿರುವ ಯಾವುದಾದರೂ ಎರಡು ವ್ಯಾತ್ಯಾಸಗಳನ್ನು ತಿಳಿಸಿ.

Write any two differences between Amalgamation and Absorption.

(j) ಅಲ್ಲಂಬಣಾತ್ಮಕ ಅಸ್ತ್ರೀ ಎಂದರೇನು ?

What is minority interest ?

(k) ಕೈಗೊಡದ ಲಾಭ ಎಂದರೇನು ?

What do you mean by unrealized profit ?

(l) ಸಾಮಾಜಿಕ ಲೆಕ್ಕಾಪ್ತ್ವ ಎಂದರೇನು ?

What is social accounting ?

ವಿಭಾಗ - ಬಿ/SECTION - B

ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಎಂಟು ಅಂಕಗಳು.

4x8=32

Answer **any four** of the following. Each question carries **eight** marks.

2. ರಮೇಶ್ ಲೀಮಿಟೆಡ್ ಸ್ವಯಂ ವಿಸರ್ವನೆಗೋಂಡಾಗ, ಅದರ ಜವಾಬ್ದಾರಿಗಳು ಕೆಳಗಿನಂತಹವೇ.

ವಿಸರ್ವನೆಯ ವೆಚ್ಚಗಳು ₹ 1,000

ಭದ್ರತೆ ರಹಿತ ಸಾಲಿಗರು ₹ 1,22,000

ಭದ್ರತೆ ಹೊಂದಿದ ಸಾಲಿಗರು ₹ 80,000 (ಭದ್ರತೆಯನ್ನು ವಿಸರ್ವನಾಧಿಕಾರಿಯು ನಗದಿಸಿದ ಬೆಲೆ ₹ 1,00,000)

ಆದ್ಯತೆಯ ಸಾಲಿಗರು ₹ 24,000

ಉಳಿದೆಲ್ಲ ಆಷ್ಟಿಗಳನ್ನು ₹ 1,04,000 ಕ್ಕೆ ನಗದಿಕರಿಸಲಾಗಿದೆ.

ವಿಸರ್ವನಾಧಿಕಾರಿಯು ನಗದಿಕರಿಸಿದ ವೊತ್ತದ ಮೇಲೆ ಶೇ. 3 ಹಾಗೂ ಭದ್ರತೆ ರಹಿತ ಹಾಗೂ ಆದ್ಯತೆಯನ್ನು ಹೊಂದಿರುವ ಸಾಲಿಗರಿಗೆ ಕೊಡುವ ಹಣದ ಮೇಲೆ ಶೇ. 1½ ಸಂಭಾವನೆಯನ್ನು ಪಡೆಯುತ್ತಾನೆ. ವಿಸರ್ವನಾಧಿಕಾರಿಯ ಅಂತಿಮ ವಿಷಾರಣಾ ಪಟ್ಟಿಯನ್ನು ತಯಾರಿಸಿ.



Ramesh Ltd., went into voluntary liquidation with the following liabilities :

Liquidation expenses ₹ 1,000

Unsecured creditors ₹ 1,22,000

Secured Creditors ₹ 80,000 (Security realised by the liquidator ₹ 1,00,000)

Preferential creditors ₹ 24,000

The remaining assets realised ₹ 1,04,000

The liquidator is entitled to a remuneration of 3%

On amount realised and 1½% on amount paid to unsecured creditors including preferential creditors.

Prepare Liquidators final statement of A/c.

3. M ಕಂಪನಿಯಲ್ಲಿ L ಕಂಪನಿಯ ತಲಾ ₹ 10 ರಂತೆ 5000 ಸಾಮಾನ್ಯ ಷೇರುಗಳನ್ನು 31.12.2012 ರಂದು ಪಡೆದುಕೊಂಡಿತು. ಕಂಪನಿಗಳ ಆಸ್ತಿ ಜವಾಬ್ದಾರಿ ಪಟ್ಟಿ ದಿನಾಂಕ 31.03.2013 ರಂದು ಕೆಳಗಿನಂತಿದೆ.

| ಜವಾಬ್ದಾರಿಗಳು | M ಕಂಪನಿ (₹) | L ಕಂಪನಿ (₹) | ಆಸ್ತಿಗಳು | M ಕಂಪನಿ (₹) | L ಕಂಪನಿ (₹) |
|------------------|----------------|----------------|-----------------|----------------|----------------|
| ಷೇರು ಬಂಡವಾಳ | | | | | |
| ತಲಾ ₹10 ರಂತೆ | 1,00,000 | 60,000 | ನಿವ್ವಳ ಆಸ್ತಿಗಳು | 86,000 | 80,000 |
| ಕಾಯ್ದಾರಿಸಿದ ನಿಧಿ | | | L ಕಂಪನಿ ಷೇರುಗಳ | | |
| 31.3.2012 | 20,000 | 9,000 | ಮೇಲೆ ಹೊಂಡಿಕೆ | 54,000 | - |
| ಈ ವರ್ಷದ ಲಾಭ | 10,000 | 6,000 | | | |
| ಸಾಲಿಗರು | 10,000 | 5,000 | | | |
| | 1,40,000 | 80,000 | | | |
| | | | | 1,40,000 | 80,000 |

ನಿಯಂತ್ರಣದ ವೆಚ್ಚ ಹಾಗೂ ಅಲ್ಲಸಂಖ್ಯಾತರ ಆಸ್ತಿಯನ್ನು ಕಂಡುಹಿಡಿಯಿರಿ.



M Ltd. acquired 5000 equity shares of ₹ 10 each in L Ltd. on 31.12.2012. Their B/S as on 31.03.2013 were :

| Liabilities | M Ltd. (₹) | L Ltd. (₹) | Assets | M Ltd. (₹) | L Ltd. (₹) |
|-------------------------------|---------------|---------------|------------------------------------|---------------|---------------|
| Share Capital | | | | | |
| Shares of ₹10 each | 1,00,000 | 60,000 | Sundry assets | 86,000 | 80,000 |
| Reserve fund on 31.03.2012 | 20,000 | 9,000 | Investments in shares of L Ltd. | 54,000 | - |
| Profit for the year | 10,000 | 6,000 | | | |
| Creditors | 10,000 | 5,000 | | | |
| | 1,40,000 | 80,000 | | | |
| | | | | 1,40,000 | 80,000 |

Calculate cost of control and minority interest.

4. ಎರ್ಡಿ ಪ್ರತಿಫಲವನ್ನು ಕಂಡುಹಿಡಿಯಿರಿ.

- (a) ಪ್ರಸ್ತರದ ಮೌಲ್ಯದ ಒಟ್ಟು ಅಷ್ಟಗಳು ₹ 1,25,000.
- (b) ಅಷ್ಟಗಳನ್ನು ಪ್ರಸ್ತರದ ಮೌಲ್ಯಕ್ಕಿಂತ ಶೇಕಡಾ 10ರಷ್ಟು ಕಡಿಮೆ ಮೌಲ್ಯಕ್ಕೆ ತೆಗೆದುಕೊಳ್ಳಲಾಗಿದೆ.
- (c) ಒಟ್ಟು ಜವಾಬ್ದಾರಿಗಳು ₹ 50,000.
- (d) ತೆಗೆದುಕೊಳ್ಳದೆ ಇರುವ ಜವಾಬ್ದಾರಿಗಳು ₹ 12,500.
- (e) ಕೊಳ್ಳುವ ಕಂಪನಿಯು ಭರಿಸಬೇಕಾದ ವಿಸರ್ವನಾ ವೆಚ್ಚಗಳು ₹ 2,500.

Calculate the purchase consideration.

- (a) Total assets at book value is ₹ 1,25,000.
- (b) Assets takenover at 10% less than book value.
- (c) Total liabilities ₹ 50,000.
- (d) Liabilities not takenover ₹ 12,500.
- (e) Liquidation expenses ₹ 2,500 is to be borne by the purchasing company.

5. ವೈಟ್ ಲಿ. ಕಂಪನಿಯ ರೋಚು ದಾಖಲೆಗಳನ್ನು ಬರೆಯಿರಿ.

- (1) ಪ್ರತಿ ಅದ್ಯತೆ ಹೇರುಗಳನ್ನು ₹ 5 ರ ಪೂರಣ ಪಾವತಿಸಿದ ಬೆಲೆಗೆ ಇಳಿಸುವುದು.
- (2) ಪ್ರತಿ ಸಾಮಾನ್ಯ ಹೇರುಗಳನ್ನು ₹ 2.5 ರ ಪೂರಣ ಪಾವತಿಸಿದ ಬೆಲೆಗೆ ಇಳಿಸುವುದು.
- (3) ಕೆರೀಮೊಲ್ಯು ಮತ್ತು ಲಾಭ-ನಷ್ಟ ಖಾತೆಯಲ್ಲಿರುವ ನಷ್ಟದ ಒಟ್ಟು ಮೊತ್ತವನ್ನು ಸಂಪೂರ್ಣವಾಗಿ ತೊಡೆದು ಕಾರುವುದು.
- (4) ಸ್ಥಾವರ ಬೆಲೆಯನ್ನು 50% ಈಗಿನ ಬೆಲೆಗೆ ಇಳಿಸುವುದು.

ದಿನಾಂಕ 31.3.2019 ರಂದು ವೈಟ್ ಲಿ. ಕಂ.ಯ ಅಙ್ಗಾವೆ ಪತ್ರಿಕೆ ಕೆಳಗಿನಂತಿದೆ.

| ಜವಾಬ್ದಾರಿಗಳು | (₹) | ಆಸ್ತಿಗಳು | (₹) |
|-----------------------------|----------|---------------|----------|
| ₹ 10 ರ 4000 ಅದ್ಯತೆ ಹೇರುಗಳು | 40,000 | ಕೆರೀಮೊಲ್ಯು | 3,000 |
| ₹ 10 ರ 8000 ಸಾಮಾನ್ಯ ಹೇರುಗಳು | 80,000 | ಸ್ಥಾವರ | 60,000 |
| ಬ್ಯಾಂಕ್ ಸಾಲ | 10,000 | ದಾಸ್ತಾನು | 10,000 |
| | | ದೇಣಿಗೆದಾರರು | 8,000 |
| | | ಲಾಭ-ನಷ್ಟ ಖಾತೆ | 49,000 |
| | 1,30,000 | | 1,30,000 |

Journalise the below transactions in the books of White Ltd.

- (1) Pref. shares are to be reduced to ₹ 5 each fully paid.
- (2) E. Shares are to be reduced to ₹ 2.5 each fully paid.
- (3) Eliminate goodwill and P/L A/c completely.
- (4) Plant value is reduced to 50% of present value.

Below is the Balance Sheet of White Ltd. as on 31.3.2019 :

| Liabilities | (₹) | Assets | (₹) |
|--------------------------------|----------|----------|----------|
| 4000 Pref. shares of ₹ 10 each | 40,000 | Goodwill | 3,000 |
| 8000 E.shares of ₹ 10 each | 80,000 | Plant | 60,000 |
| Bank Loan | 10,000 | Stock | 10,000 |
| | | Debtors | 8,000 |
| | | P/L A/c | 49,000 |
| | 1,30,000 | | 1,30,000 |



6. ಮಾನವ ಸಂಪನ್ಮೂಲ ಲೇಕ್ಟ್ ಶಾಸ್ತ್ರ ಎಂದರೇನು ? ಮಾನವ ಸಂಪನ್ಮೂಲ ಲೇಕ್ಟ್ ಶಾಸ್ತ್ರದ ವಿವಿಧ ಬಗೆಗಳನ್ನು ಬರೆಯಿರಿ.
What is Human Resource Accounting ? Explain the different methods of Human Resource Accounting.

ವಿಭಾಗ - ಸಿ/SECTION - C

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಹದಿನಾರು ಅಂತರ್ಗಳು.

3x16=

Answer **any three** of the following. Each question carries sixteen marks.

7. ಇಂಡಿಯನ್ GM ಲಿ. ನ ಅಧಾರೆ ಪತ್ರಿಕೆ ದಿ. 31.3.2019 ರಂದು ಕೆಳಕಂಡಂತೆ ಇದೆ.

| ಜವಾಬ್ದಾರಿಗಳು | ₹ | ಆಸ್ತಿಗಳು | ₹ |
|--|----------|--------------------|----------|
| 10,000 8% ಪ್ರಥಮ ಆದ್ಯತೆ ಷೇರುಗಳು ಪ್ರತಿ ಷೇರಿಗೆ ₹ 10 | 1,00,000 | ಕೆಂಡಿಮೌಲ್ಯ | 2,00,000 |
| 10000 ನಾ. ಷೇರುಗಳು | | ಕಟ್ಟಡಗಳು | 8,000 |
| ಪ್ರತಿ ಷೇರಿಗೆ ₹ 10 | 1,00,000 | ಸ್ಥಾವರ | 10,000 |
| ಲೇಣಿದಾರರು | 36,000 | ದೇಣಿಗೆದಾರರು | 2,400 |
| ಒಂದು 0/d | 40,000 | ದಾಸ್ತಾನು | 44,000 |
| | | ಪ್ರಾರಂಭಿಕ ವೆಚ್ಚಗಳು | 6,000 |
| | | ಲಾಭ-ನಷ್ಟ ಖಾತೆ | 5,000 |
| | | ನಗದು | 600 |
| | 2,76,000 | | 2,76,000 |

ಕಂಪನಿಯ ಆಂತರಿಕ ಪುನರ್ನಿರ್ಮಾಣಕ್ಕಾಗಿ ಕೆಳಕಂಡ ಯೋಜನೆಯನ್ನು ಅಳವಡಿಸಿಕೊಂಡಿದೆ :

- (a) ಪ್ರಥಮ ಆದ್ಯತೆಯ ₹ 10 ಮುಖಿಯಲ್ಲಿಯ ಷೇರುಗಳನ್ನು ಸಮಾನವಾಗಿ ಪೂರಣ ಪಾವತಿಸಿದ ₹ 8 ಕ್ಕೆ ಇಳಿಸುವುದು.
- (b) ₹ 10 ಮುಖಿಯಲ್ಲಿಯ ನಾ. ಷೇರುಗಳನ್ನು ಸಮಾನವಾಗಿ ಪೂರಣ ಪಾವತಿಸಿದ ₹ 5 ಕ್ಕೆ ಇಳಿಸುವುದು.
- (c) ಲೇಣಿದಾರರು ತಮಗೆ ಬಾಕಿ ಇರುವ ಹಣದಲ್ಲಿ ₹ 16,000 ವನ್ನು ಪರಿಶ್ರಮಿಸಿದ್ದಾರೆ.
- (d) ಕೆಲ್ವಿತ ಆಸ್ತಿಗಳನ್ನು ಸಂಪೂರ್ಣವಾಗಿ ತೊಡೆದು ಹಾಕುವುದು ಹಾಗೂ ಉಳಿದ ವೊತ್ತವನ್ನು, ಕೆಂಡಿಮೌಲ್ಯವನ್ನು ತೊಡೆದುಹಾಕಲು ಬಳಸುವುದು.

ದಿನಚರಿ ದಾಖಲೆಯನ್ನು ಬರೆಯಿರಿ ಮತ್ತು ಪುನರ್ರಚನೆಗೊಂಡ ಆಸ್ತಿ ಜವಾಬ್ದಾರಿಯ ಪಟ್ಟಿಯನ್ನು ತಯಾರಿಸಿ.



Given below is the Balance Sheet of Indian GM Ltd. as on 31.3.2019

| Liabilities | ₹ | Assets | ₹ |
|--|----------|------------------|----------|
| 10,000 8% Pref. shares of ₹ 10 each | 1,00,000 | Goodwill | 2,00,000 |
| 10000 E. shares of ₹ 10 each | 1,00,000 | Buildings | 8,000 |
| Creditors | 36,000 | Plant | 10,000 |
| Bank o/d | 40,000 | Debtors | 2,400 |
| | | Stock | 44,000 |
| | | Preliminary exp. | 6,000 |
| | | P/L A/c | 5,000 |
| | | Cash | 600 |
| | 2,76,000 | | 2,76,000 |

The following scheme of internal reconstruction was adopted :

- (a) ₹ 10 pref. shares were to be reduced to an equal number of fully paid shares of ₹ 8 each.
- (b) ₹ 10 equity shares were to be reduced to an equal number of fully paid shares of ₹ 5 each.
- (c) Creditors agreed to forego ₹ 16,000.
- (d) The amount available was to be utilised to write off nominal assets and the balance if any to be written off from Goodwill.

Pass Journal entries and prepare the reconstructed balance sheet.



8. R Limited, ಕೆಳಕಂಡ ಜವಾಬ್ದಾರಿಗಳೊಂದಿಗೆ, ಸ್ವತ್ವ ಇಚ್ಛೆಯಿಂದ ವಿಸರ್ವನೆಗೊಂಡಿದೆ :

- (a) ಆಧಾರಿತ ಸಾಲಿಗರು ₹ 2,00,000
- (b) ಆದ್ಯತಾ ಸಾಲಿಗರು ₹ 6,000
- (c) ಇತರ ಆಧಾರ ರಹಿತ ಸಾಲಿಗರು ₹ 3,00,000

ವಿಸರ್ವನಾ ವೆಚ್ಚಗಳು ₹ 2,500. ವಿಸರ್ವಕನು, ಎಲ್ಲಾ ಆಸ್ತಿಗಳಿಂದ ಬಂದ ಆದಾಯ ಮತ್ತು ಆಧಾರಿತ ಸಾಲಿಗರು ಹೊಂದಿರುವ ಆಸ್ತಿಗಳ ಮೌಲ್ಯ ಶೇ. 3ರಂತೆ ಮತ್ತು ಆಧಾರರಹಿತ ಸಾಲಿಗರು ಹಂಚಿದ ಮೌಲ್ಯದ ಮೌಲ್ಯ ಶೇ. 2 ರಂತೆ ಆದ್ಯತೆ ಸಾಲಗಾರರನ್ನು ಹೊರತುಪಡಿಸಿ ಸಂಭಾವನೆಯನ್ನು ಪಡೆಯುತ್ತಾನೆ. ಹಣಕ್ಕೆ ಪರಿವರ್ತನೆಗೊಂಡ ವಿವಿಧ ಆಸ್ತಿಗಳು ₹ 4,20,000 (ಆಧಾರ ಪತ್ರಗಳಿಂದ ಪಡೆದ ಹಣವೂ ಸೇರಿದಂತೆ ₹ 2,20,000).

ವಿಸರ್ವಕನ ಅಂತಿಮ ಖಾತೆಯನ್ನು ತಯಾರಿಸಿ.

R Ltd. went into voluntary liquidation with the following liabilities :

- (a) Secured creditors ₹ 2,00,000
- (b) Preferential creditors ₹ 6,000
- (c) Other unsecured creditors ₹ 3,00,000

The expenses of liquidation amounted to ₹ 2,500. The liquidator is entitled to a remuneration @ 3% on all assets realised including the securities held by secured creditors and 2% on the amount distributed to unsecured creditors other than the preferential creditors. The various assets realized ₹ 4,20,000 (including ₹ 2,20,000 realized from securities).

Prepare the Liquidator's final statement of account.

9. ದಿ. 31.3.2019 ರಂದು M ಲಿಮಿಟೆಡ್‌ನ ಅಸ್ತಿ-ಜವಾಬ್ದಾರಿ ಪಟ್ಟಿ ಕೆಳಕಂಡಂತಹ :

| ಜವಾಬ್ದಾರಿಗಳು | ₹ | ಅಸ್ತಿಗಳು | ₹ |
|--|----------|--------------------------------|----------|
| ₹ 10 ರ 12,500 ಸ್ಟ್ರಾಂ ಫೇರುಗಳು | 1,25,000 | ಕೋರ್ಪ್ಸ್‌ವೆಲ್ಚು | 6,250 |
| ಸಾಮಾನ್ಯ ನಿಧಿ | 62,500 | ಇತರೆ ಸ್ಥಿರ ಅಸ್ತಿಗಳು | 43,750 |
| ಒಳಗೊಂಡಿರುತ್ತಿರುವ ಒಳಗೊಂಡಿರುತ್ತಿರುವ ಜವಾಬ್ದಾರಿಗಳು | 37,500 | ಬ್ಯಾಂಕ್ | 12,500 |
| | | ಇತರೆ ಒಳಗೊಂಡಿರುತ್ತಿರುವ ಅಸ್ತಿಗಳು | 1,62,500 |
| | 2,25,000 | | 2,25,000 |

ಈ ಕೆಳಕಂಡ ಘರತ್ವಗಳಂತೆ M ಲಿಮಿಟೆಡ್ ಕಂಪನಿಯನ್ನು V ಲಿಮಿಟೆಡ್ ಕಂಪನಿಯು ವಹಿಸಿಕೊಳ್ಳುವುದು :

- (1) V ಲಿ. ಬ್ಯಾಂಕ್ ಶೀಲ್ಡ್ ಹೊರತುಪಡಿಸಿ ಎಲ್ಲಾ ಅಸ್ತಿಗಳನ್ನು ಮತ್ತು ಜವಾಬ್ದಾರಿಗಳನ್ನು ಶೇ. 10ರ ಮುಖ್ಯವಿಭಾಗದಲ್ಲಿ ಕಡಿಮೆ ಮರೊಲ್ಡ್‌ಕ್ಕೆ ವಹಿಸಿಕೊಳ್ಳುವುದು.
- (2) ಕೊಳ್ಳಿಕೆ ಪ್ರತಿಫಲವನ್ನು V ಲಿ. ₹ 10 ಮರೊಲ್ಡ್ ಸ್ಟ್ರಾಂ ಫೇರುಗಳನ್ನು ಪ್ರತಿ ಫೇರಿಗೆ ₹ 2.50 ಶ್ರೀಮಿಯಂ ದರದ ಮೇಲೆ ಹಂಚುವ ಮೂಲಕ ಇತ್ಯಾರ್ಥಗೊಳಿಸುವುದು.

M ಲಿ. ಕಂಪನಿಯ ಪುಸ್ತಕದಲ್ಲಿ ಲೆಣ್ಣರ್ ಖಾತೆಗಳನ್ನು ತಯಾರಿಸಿ, V ಲಿಮಿಟೆಡ್ ಕಂಪನಿಯ ಪುಸ್ತಕದಲ್ಲಿ ರೋಚು ದಾಖಲೆ ನೀಡಿ.

On 31.3.2019 the Balance Sheet of M Ltd. was as follows :

| Liabilities | ₹ | Assets | ₹ |
|------------------------------|----------|----------------------|----------|
| 12,500 E.shares of ₹ 10 each | 1,25,000 | Goodwill | 6,250 |
| General Reserve | 62,500 | Other fixed assets | 43,750 |
| Current liabilities | 37,500 | Bank | 12,500 |
| | | Other current assets | 1,62,500 |
| | 2,25,000 | | 2,25,000 |

M Ltd. is absorbed by V Ltd. on following terms :

- (1) V Ltd. to takeover the assets except bank balance and the liabilities @ 10% less than book values.
- (2) The consideration is to be discharged by V Ltd. in the form of equity shares of ₹ 10 each @ a premium of ₹ 2.50 per share.

Show ledger accounts in the books of M Ltd. and give the journal entries in the books of V Ltd.